

GOD'S SIMPLE PLAN OF SALVATION

Introduction

I John 5:13 Mə ɲwà'ànə juà ìnnù a mbo bù bii mə nì n̄ɲ m̄nti i muu a nì ikũm Mu Nwì aa mə tá nì zi mə nì tswe nì òtswénti i yìi mə ì lwì'i n̄ɲkoŋə aa.

I We are all sinners

Romans 3:10 Bì ɲwa'anə a múm àɲwà'ànə Nwì mə: “Kaa ànnnù ɲú tsù kaa a s̄i tsinè, ì ì ɲə, kaa tsí'ì yì òfùùrè!

Romans 3:23 òloŋ mə bè b̄itsim ghìrè mə ìbì kaa wa'à nì n̄gha'a nì Nwì nya burə mbu ntswe tswe aa.

Romans 5:12 Tsó mə ìbì ì lə n̄zi faa mbi ntsyà aa a n̄jim ɲù yì òfùùrè, Nìwo nì k̄i òtsya a n̄jim ìnnù j̄i b̄i aa, n̄iwo tigè òsɛɛnə ɲghèè a mbo bè b̄itsim òloŋ mə bè b̄itsim lə ɲghìrə ìbì aà.



We are all sinners!

II There is a price for that sin

Romans 6:23 Òloŋ mə ìnnù j̄i b̄i ì tsò'ò ìfa'á yì aa nì n̄wò, lá m̄it̄iɲnè m̄i t̄f̄ òdùù m̄i Nwì m̄i bè òtswénti i yìi ì lwì'i n̄ɲkoŋ a mum Kristo Yesu Mmà'àmbi yì'inè aà.

Revelation 21:8 Lá a ɲghèè nì bè b̄ii b̄i b̄ò'ò aa, bè b̄ii b̄i s̄i Nwì b̄ii aa, kè ɲgàɲatsùùrè, n̄f̄ ɲgàɲzwitə bè, n̄f̄ ɲgàɲajirè, n̄i b̄isòrè, ɲgàɲmii m̄iɲkobə bo b̄i ɲgàɲabaɲnənnù b̄i tsim, bo aa yì tswe aa wa múm àtsùm mə a khi nì m̄ò'ò bo sulphur, m̄bè n̄iwo n̄i m̄i ywe'e m̄i mbaà.”

III Christ died for our sins

Romans 5:8 Lá Nwìngòṅ a dì'ì ajàṅ yìi mǎ yu nanṣə kòṅè yì'inè aa laà: nòò wa yìi mǎ bì'inè lɛ mburə a n'ì ṅgǎṅghìrə ìnnù jì bì aa, Kristo a kwo a atu bì'inè.

Romans 14:9 Àa nji'ì ànnù yìi mǎ Kristo à lɛ ṅkwo mbu nyweenə nì n'ìwo fu aa, mǎ yu bə Mmà'àmbì b'ìku b'ì bə bo b'ì yì bì b'ì tswe bit'ì ì

Romans 6:23 Nlòṅ mǎ ìnnù jì b'ì ì tso'ò ifa'á yì aa n'ì n'ìwò, lá m'ìt'ìṅnè m'ì t'f'ì ndùù m'ì Nw'ì m'ì bə ṅtswént'ì ì yì ì lw'ì'ì n'ìṅkoṅ a mum Kristo Yesu Mmà'àmbì yì'inè aà.



Christ died for sinners!

IV Salvation is a free gift, not by good works. You must take God's word for it, and trust Jesus alone!

Acts 4:12 Kaa ṅù tsù kaa s'ì ghu tswe mǎ mbə b'ì tsyá ghu n'j'ìm nyweenə ṅtsyastə Yesu Kristo, nloṅ mǎ kaa ìkù m' y'ì tsu kaa ì s'ì fàa atu n'syɛ tswə a tit'ì ì bə mǎ Nw'ì à fa mǎ mbə ì tse yweensə yì'inè."

Ephesians 2:8-9 Nlòṅ mǎ Nw'ì a yweensə ghuu nloṅ aa ìbòṅ yì, ṅtsya a n'j'ìm àb'ìint'ì, kaa à s'f'ì ṅgh'ìrə yùù bə, àa m'ìt'ìṅnè m'ì Nw'ì. Kaa à s'ì bə aa nloṅ ifa'á y'ì tsu bə, m'ìb'ì'ì ṅù tsù à lô ṅka ṅkwɛɛ nt'ì yì.

Titus 3:5 à lɛ nyweensə yì'inè. Kaa à lɛ ṅwa'á yì'inè yweensə aa nloṅ ṅnnù jì tsinè jì tsu j'ìi mǎ bì'inè lɛ gh'ìrə aa bə. À lɛ nyweensə yì'inè nloṅ aa bə ṅko m'ìt'ìṅnè yì, ṅs'ì'ì yì'inè, ṅkwatə n'jwe yì'inè, m'fa n'tswént'ì y'ì m'f'ìi a mbo bì'inè ṅtsya aa a n'j'ìmə Àzwi y'ì Làà manṣə



V We must put our faith and trust in Christ in order to be saved

Romans 10:9-10,13 ñloŋ mə ò bæ ki swonə nî ñtsû gho mə, “Yesu à nî Mmà ’àmbi,” i kii bii a múm ñtii wò m Nwi à lɛ nyweens yini niwo, bo ò ka yween . Ñloŋ m ù a bii aa a múm ñtii yu Nwi a ghir ànnù yi a tsin , a kii ñswòn aa ni ñtsû yi nyween . Ñloŋ m à wà’àn Nwí a swo m , “Nù ñtsim yii m a two ikum Mmà’àmbi aa à ka yween .”

If you want to accept Jesus Christ as your Savior and receive forgiveness from God, here is prayer you can pray. Saying this prayer or any other prayer will not save you. It is only trusting in Jesus Christ that can provide forgiveness of sins. This prayer is simply a way to express to God your faith in Him and thank Him for providing for your forgiveness.

"Lord,

I know that I am a sinner. I know that I deserve the consequences of my sin. However, I am trusting in Jesus Christ as my Savior. I believe that His death and resurrection provided for my forgiveness. I trust in Jesus and Jesus alone as my personal Lord and Savior. Thank you Lord, for saving me and forgiving me! Amen!"